



ಕರ್ನಾಟಕ ಸರ್ಕಾರ

ಸಂಖ್ಯೆ:ಗಭೂಇ/ಉನಿ(ವಿ.ಆ)/ಕಗಗು/ಡಿಪಿಬಿ/2023-24

ನಿರ್ದೇಶಕರ ಕಛೇರಿ

ಗಣಿ ಮತ್ತು ಭೂವಿಜ್ಞಾನ ಇಲಾಖೆ

ನಂ.49 ಖನಿಜ ಭವನ, ರೇಸ್ ಕೋರ್ಸ್ ರಸ್ತೆ,

ಬೆಂಗಳೂರು-01, ದಿ: 07-11-2023.

-: ಸುತ್ತೋಲೆ :-

ವಿಷಯ: ಸರ್ಕಾರಿ ಕಾಮಗಾರಿಗಳಲ್ಲಿ ಬಳಕೆ ಮಾಡುವ ಉಪಖನಿಜಗಳಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಗಣಿ ಗುತ್ತಿಗೆ ಮಂಜೂರು ಮಾಡಲಾದ ಉಪಖನಿಜ ಗಣಿ ಗುತ್ತಿಗೆದಾರರಿಂದ ಖನಿಜ ರವಾನೆ ಪರವಾನಿಗೆಗಳನ್ನು ಕಡ್ಡಾಯಗೊಳಿಸುವ ಕುರಿತು.

- ಉಲ್ಲೇಖ:**
1. ಈ ಕಛೇರಿಯ ಸುತ್ತೋಲೆಯ ಸಂಖ್ಯೆ:ಗಭೂಇ/ಡಿಪಿಬಿ/ತಖ್ತೆ/2019-20/4495 ದಿನಾಂಕ: 03.12.2019.
 2. ಸರ್ಕಾರದ ಪತ್ರ ಸಂಖ್ಯೆ: ಸಿಐ 04 ಎಂಎಂಎನ್ 2019 ದಿನಾಂಕ:05.04.2022.
 3. ಮಾನ್ಯ ಸಚಿವರು ಗಣಿ ಮತ್ತು ಭೂವಿಜ್ಞಾನ ರವರ ಅಧ್ಯಕ್ಷತೆಯಲ್ಲಿ ದಿನಾಂಕ:29.06.2022 ರಂದು ಜರುಗಿರುವ ಸಭೆಯ ನಡವಳಿಯಂತೆ ಈ ಕಛೇರಿಯ ಪತ್ರ ಸಂಖ್ಯೆ: ಗಭೂಇ/ ಡಿಪಿಬಿ/ ಕಗಗು/ 2022-23 ದಿನಾಂಕ: 21.07.2022.
 4. ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಐ 205, ಎಂಎಂಎನ್ 2022 ದಿನಾಂಕ:17-03-2023.
 5. ಮಾನ್ಯ ಸಚಿವರು ಗಣಿ ಮತ್ತು ಭೂವಿಜ್ಞಾನ ರವರ ಅಧ್ಯಕ್ಷತೆಯಲ್ಲಿ ದಿನಾಂಕ:12-10-2023 ರಂದು ಜರುಗಿದ ಸಭೆಯ ನಿರ್ಣಯದಂತೆ.

ಸರ್ಕಾರಿ ಕಾಮಗಾರಿಗಳಲ್ಲಿ ಬಳಸುವ ಉಪಖನಿಜಗಳಿಗೆ ಖನಿಜ ರವಾನೆ ಪರವಾನಿಗೆ (MDP) ಯನ್ನು ಕಡ್ಡಾಯವಾಗಿ ಪಡೆದು ಖನಿಜ ಸಾಗಾಣಿಕೆ ಮಾಡುವ ಬಗ್ಗೆ ಮಾನ್ಯ ಸಚಿವರು ಗಣಿ ಮತ್ತು ಭೂವಿಜ್ಞಾನ ಮತ್ತು ತೋಟಗಾರಿಕೆ ಇಲಾಖೆರವರ ಅಧ್ಯಕ್ಷತೆಯಲ್ಲಿ ಕಾಮಗಾರಿಯ ಅನುಷ್ಠಾನ ಇಲಾಖೆಯ ಅಧಿಕಾರಿಗಳೊಂದಿಗೆ ದಿನಾಂಕ:12-10-2023 ರಂದು ಸಭೆಯನ್ನು ನಡೆಸಲಾಗಿರುತ್ತದೆ. ಸದರಿ ಸಭೆಯಲ್ಲಿ ಕಾಮಗಾರಿ ಅನುಷ್ಠಾನ ಇಲಾಖೆಗಳು ಕಾಮಗಾರಿಗಳಲ್ಲಿ ಬಳಸುವ ಉಪಖನಿಜದ ಪ್ರಮಾಣಕ್ಕೆ ಅನುಗುಣವಾಗಿ ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು-1994ರ ಷೆಡ್ಯೂಲ್- II ರಲ್ಲಿ ನಿಗದಿಪಡಿಸಿರುವ ರಾಜಧನವು ಗಣಿ ಗುತ್ತಿಗೆಗಳು ಮಂಜೂರು ಮಾಡಲಾದ ಜಮೀನಿನ ವಿಧದ ಮೇಲೆ (ಸರ್ಕಾರಿ/ಪಟ್ಟಾ) ರಾಜಧನದ ಜೊತೆಗೆ ಹೆಚ್ಚುವರಿ ಪಾವತಿ (AP) ಮತ್ತು

ರಾಜಧನದ ಜೊತೆಗೆ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯನ್ನು ಪಾವತಿಸಬೇಕಾಗಿರುತ್ತದೆ. ಆದ್ದರಿಂದ, ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲು ನಿರ್ಣಯಕೈಗೊಳ್ಳಲಾಗಿರುತ್ತದೆ.

ಸರ್ಕಾರಿ ಕಾಮಗಾರಿ ಅನಿಷ್ಟಾನಗೊಳಿಸುವ ಇಲಾಖೆ / ಸಂಸ್ಥೆಗಳಿಂದ ಕಾಮಗಾರಿಗಳಲ್ಲಿ ಬಳಕೆ ಮಾಡುವ ಕಟ್ಟಡಕಲ್ಲು, ಜಲ್ಲಿ, ಎಂ-ಸಾಂಡ್, ಮರಳು ಮತ್ತು ಮುರಂ, ಇತ್ಯಾದಿ ಉಪಖನಿಜಗಳಿಗೆ ಸರ್ಕಾರದಿಂದ ನಿಗದಿಪಡಿಸಿರುವ ರಾಜಧನವನ್ನು ಕಾಮಗಾರಿ ಬಿಲ್ಲುಗಳಲ್ಲಿ ಕಟಾಯಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಲೆಕ್ಕಶೀರ್ಷಿಕೆಗೆ ಸಂದಾಯ ಮಾಡುವುದನ್ನು ರೂಢಿಗೊಳಿಸಿಕೊಳ್ಳಲಾಗಿದೆ.

ಆದರೆ, ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು 1994 ರ ನಿಯಮ 36 ಹಾಗೂ ನಿಯಮ 42 ರಂತೆ ಯಾವುದೇ ವ್ಯಕ್ತಿಯು ಉಪಖನಿಜವನ್ನು ಅಧಿಕೃತವಾಗಿ ಕಲ್ಲುಗಣಿ ಗುತ್ತಿಗೆ ಪ್ರದೇಶದಿಂದ ಖನಿಜ ರವಾನೆ ಪರವಾನಿಗೆಯೊಂದಿಗೆ (Mineral Despatch Permit) ಸಾಗಾಣಿಕೆ ಮಾಡಿಕೊಂಡು ಬಳಕೆ ಮಾಡಬೇಕಾಗಿರುತ್ತದೆ. ತಪ್ಪಿದ್ದಲ್ಲಿ ಸದರಿ ಉಪಖನಿಜವನ್ನು ಅನಧಿಕೃತ ಮೂಲಗಳಿಂದ ಉತ್ಪಾದಿಸಿ ಬಳಕೆ ಮಾಡಲಾಗಿದೆ ಎಂದು ಭಾವಿಸಿ, ಖನಿಜ ರವಾನೆ ಪರವಾನಿಗೆ ಇಲ್ಲದೆ ಬಳಸಿದ ಉಪಖನಿಜಕ್ಕೆ ರಾಜಧನದ 05 ಪಟ್ಟು ದಂಡ ವಿಧಿಸಿ ಸಂಗ್ರಹಿಸಬೇಕಾಗಿರುತ್ತದೆ. ಅದೇ ರೀತಿ ಕಾಮಗಾರಿ ಗುತ್ತಿಗೆದಾರರು ಸರ್ಕಾರಿ ಕಾಮಗಾರಿಗಳಲ್ಲಿ ಖನಿಜ ರವಾನೆ ಪರವಾನಿಗೆ ಇಲ್ಲದೆ ಬಳಸಿದ ಉಪಖನಿಜದ ಪ್ರಮಾಣಕ್ಕೆ ರಾಜಧನದ 5 ಪಟ್ಟು ದಂಡ, ಸರಾಸರಿ ಹೆಚ್ಚುವರಿ ನಿಯತಕಾಲಿಕ ಸಂದಾಯದ ಮೊತ್ತ (AAPP) ಮತ್ತು ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯ (ಡಿಎಂಎಫ್) ಮೊತ್ತವನ್ನು ಕಾಮಗಾರಿ ಬಿಲ್ಲುಗಳಲ್ಲಿ ಕಟಾಯಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಲೆಕ್ಕಶೀರ್ಷಿಕೆಗೆ ಪಾವತಿಸುವಂತೆ ಉಲ್ಲೇಖ- (1) ರಿಂದ (3)ರ ವರೆಗಿನ ಪತ್ರಗಳಲ್ಲಿ ಈಗಾಗಲೇ ಸರ್ಕಾರದಿಂದ ನಿರ್ದೇಶನಗಳನ್ನು ನೀಡಲಾಗಿರುತ್ತದೆ.

ಆದಾಗ್ಯೂ, ಕಾಮಗಾರಿಗಳಲ್ಲಿ ಬಳಕೆ ಮಾಡುವ ಉಪಖನಿಜಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಖನಿಜ ರವಾನೆ ಪರವಾನಿಗೆ ಪಡೆದು ಸಾಗಾಣಿಕೆ ಮಾಡಿಕೊಂಡಿರುವುದನ್ನು ವಿಚಿತಪಡಿಸಿಕೊಳ್ಳದೆ ಕಾಮಗಾರಿಗಳ ಬಿಲ್ಲುಗಳಲ್ಲಿ ರಾಜಧನವನ್ನು ಮಾತ್ರ ಕಟಾಯಿಸಿ ಸರ್ಕಾರಕ್ಕೆ ಪಾವತಿಸುತ್ತಿದ್ದು, ಖನಿಜ ರವಾನೆ ಪರವಾನಿಗೆ ಇಲ್ಲದೆ ಸಾಗಾಣಿಕೆ ಮಾಡಿಕೊಂಡ ಪ್ರಕರಣಗಳಲ್ಲಿ ನಿಯಮಾನುಸಾರ ಸಂಗ್ರಹಿಸಬೇಕಾದ ದಂಡ, ರಾಜಧನದ ಶೇಕಡ 40 ರಷ್ಟು ಹೆಚ್ಚುವರಿ ಪಾವತಿ (AP) ಮತ್ತು ರಾಜಧನದ ಶೇಕಡ 10 ರಷ್ಟು ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯನ್ನು ಸಂಗ್ರಹಿಸದಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟಾಗುತ್ತಿದೆ.


ರಾಜ್ಯ ಸರ್ಕಾರವು ದಿ:17-03-2023ರಂದು ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು- 2023 ನ್ನು ಜಾರಿಗೆ ತಂದಿರುತ್ತದೆ. ಸದರಿ ತಿದ್ದುಪಡಿಯ ನಿಯಮ-2(1)(a-b) ಮತ್ತು ನಿಯಮ-36ರಂತೆ ಕಲ್ಲುಗಣಿ ಗುತ್ತಿಗೆದಾರರು ಗುತ್ತಿಗೆ ಪ್ರದೇಶದಲ್ಲಿ ಉತ್ಪಾದಿಸಿದ ಉಪಖನಿಜದ ಪ್ರಮಾಣಕ್ಕೆ ಷೆಡ್ಯೂಲ್ - II ರಲ್ಲಿ ನಿಗದಿಪಡಿಸಿರುವ ರಾಜಧನ, ರಾಜಧನದ ಶೇಕಡ 40 ರಷ್ಟು ಹೆಚ್ಚುವರಿ ಪಾವತಿ (AP) ಮತ್ತು ರಾಜಧನದ ಶೇಕಡ 10 ರಷ್ಟು ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯನ್ನು ಪಾವತಿಸಿ ಖನಿಜ ರವಾನೆ ಪರವಾನಿಗೆ ಪಡೆದು ಸಾಗಾಣಿಕೆ ಮಾಡಬೇಕಾಗಿರುತ್ತದೆ. (ಹರಾಜು ಮೂಲಕ ಕಲ್ಲುಗಣಿ ಗುತ್ತಿಗೆ ಮಂಜೂರು ಮಾಡಿದ್ದಲ್ಲಿ ಅಂತಹ ಗುತ್ತಿಗೆದಾರರು ರಾಜಧನದ ಜೊತೆಗೆ ಬಿಡು ಪ್ರೀಮಿಯಂ ಮೊತ್ತವನ್ನು ಪಟ್ಟಾ ಜಮೀನಿನಲ್ಲಿ ಗುತ್ತಿಗೆ ಮಂಜೂರು ಮಾಡಿದ ಗುತ್ತಿಗೆದಾರರು ರಾಜಧನದ ಮೇಲೆ

ಗಲದ
ಮಗಾರಿ (ಇಂಡಂಟ್
ಹೊಸ) ಪು
ಖಡೀಕರ

ಶೇಕಡ 30ರಷ್ಟು ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ಪಾವತಿಸಬೇಕಾಗಿರುತ್ತದೆ) ಮೇಲೆ ವಿವರಿಸಿರುವಂತೆ ಅನ್ವಯಿಕ ಶುಲ್ಕಗಳನ್ನು ಪಾವತಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಖನಿಜ ರವಾನೆ ಪರವಾನಿಗೆ (MDP) ಪಡೆಯದೆ ಉಪಖನಿಜವನ್ನು ಸಾಗಾಣಿಕೆ ಮಾಡಿಕೊಂಡು ಬಳಸುವುದು ನಿಯಮಬಾಹಿರವಾಗಿರುತ್ತದೆ.

ಸರ್ಕಾರಿ ಕಾಮಗಾರಿಯಲ್ಲಿ ಬಳಸಿರುವ ಉಪಖನಿಜದ ಪ್ರಮಾಣಕ್ಕೆ ಅನುಗುಣವಾಗಿ ಕಾಮಗಾರಿ ಗುತ್ತಿಗೆದಾರರು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಪಡೆದ ಖನಿಜ ರವಾನೆ ಪರವಾನಿಗೆ (MDP) ಗಳನ್ನು ಸಂಬಂಧಪಟ್ಟ ಜಿಲ್ಲೆಯ ಉಪ ನಿರ್ದೇಶಕರು/ ಹಿರಿಯ ಭೂವಿಜ್ಞಾನಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ರವರೊಂದಿಗೆ ಸದರಿ ಖನಿಜ ರವಾನೆ ಪರವಾನಿಗೆಗಳ ನೈಜತೆಯನ್ನು ಪರಿಶೀಲಿಸಿ ದೃಢೀಕರಿಸಿಕೊಳ್ಳತಕ್ಕದ್ದು. ಈ ಕೆಳಕಂಡ ಅಂಶಗಳನ್ನು ಪಾಲಿಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ.

1. ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು-1994ರಂತೆ ಕಾಮಗಾರಿಗಳಲ್ಲಿ ಬಳಕೆ ಮಾಡುವ ಉಪಖನಿಜವನ್ನು ಕಡ್ಡಾಯವಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಪರವಾನಿಗೆ ಪಡೆದಿರುವ ಅಧಿಕೃತ ಉಪಖನಿಜ ಗಣಿ ಗುತ್ತಿಗೆದಾರರಿಂದ ಖನಿಜ ರವಾನೆ ಪರವಾನಿಗೆ ಪಡೆದು ಬಳಸತಕ್ಕದ್ದು. ಇದನ್ನು ಎಲ್ಲಾ ಕಾಮಗಾರಿ ಅನುಷ್ಠಾನ ಇಲಾಖೆ/ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸತಕ್ಕದ್ದು.
2. ಅನಧಿಕೃತ ಮೂಲಗಳಿಂದ ಸಾಗಾಣಿಕೆ ಮಾಡಿ ಬಳಕೆ ಮಾಡಲಾದ ಉಪಖನಿಜವನ್ನು ಕಾಮಗಾರಿಗಳಲ್ಲಿ ಬಳಸುವುದು ನಿಯಮಬಾಹಿರವಾಗಿದ್ದು, ಒಂದು ವೇಳೆ ಖನಿಜ ರವಾನೆ ಪರವಾನಿಗೆ ಇಲ್ಲದೆ ಅನಧಿಕೃತ ಮೂಲಗಳಿಂದ ಉತ್ಪಾದನೆ ಮಾಡಿದ ಉಪಖನಿಜವನ್ನು ಕಾಮಗಾರಿಗಳಲ್ಲಿ ಬಳಕೆ ಮಾಡಿದಲ್ಲಿ ಕಾಮಗಾರಿ ಗುತ್ತಿಗೆದಾರರ ಬಿಲ್ಲುಗಳನ್ನು ತೀರುವಳಿಗೊಳಿಸದ, ಕಾಮಗಾರಿಗಳಲ್ಲಿ ಬಳಕೆ ಮಾಡಲಾದ ಉಪಖನಿಜಕ್ಕೆ ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರರು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ರಾಜಧನದ 5ಪಟ್ಟು ದಂಡ, ರಾಜಧನದ ಶೇಕಡ 40 ರಷ್ಟು ಹೆಚ್ಚುವರಿ ಪಾವತಿ (AP) ಮತ್ತು ರಾಜಧನದ ಶೇಕಡ 10 ರಷ್ಟು ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯನ್ನು ಪಾವತಿಸಿ ಮಾಹಿತಿ ಸಲ್ಲಿಸಿದ ಪ್ರಕರಣಗಳಲ್ಲಿ ಮಾತ್ರ ಕಾಮಗಾರಿ ಬಿಲ್ಲುಗಳನ್ನು ತೀರುವಳಿಗೊಳಿಸಲು ಕ್ರಮವಹಿಸುವುದು.
3. ಕ್ರಮ ಸಂಖ್ಯೆ (1) ಮತ್ತು (2) ರಲ್ಲಿ ವಿವರಿಸಿರುವಂತೆ ಕಾಮಗಾರಿ ಅನುಷ್ಠಾನ ಇಲಾಖೆಗಳು ಕಾಮಗಾರಿಗಳ ಟೆಂಡರ್ ಡಾಕ್ಯೂಮೆಂಟ್ ನಲ್ಲಿ ಸೂಕ್ತ ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಿ ಅದರಂತೆ ಕ್ರಮಕೈಗೊಂಡು ಸರ್ಕಾರಕ್ಕೆ ಉಂಟಾಗಬಹುದಾದ ಆರ್ಥಿಕ ನಷ್ಟವನ್ನು ತಡೆಗಟ್ಟಲು ಕ್ರಮಕೈಗೊಳ್ಳಬೇಕಾಗಿರುತ್ತದೆ.
4. ಮೇಲಿನಂತೆ ಕಾರ್ಯಾನುಷ್ಠಾನಗೊಳಿಸಲು ವಿಫಲರಾದ ಪ್ರಕರಣಗಳು ಕಂಡುಬಂದಲ್ಲಿ, ಇದರಿಂದ ಸರ್ಕಾರಕ್ಕೆ ಉಂಟಾಗುವ ಆರ್ಥಿಕ ನಷ್ಟಕ್ಕೆ ಸಂಬಂಧಿಸಿದ ಇಲಾಖೆಯೇ ನೇರ ಹೊಣೆಯಾಗಿರುತ್ತದೆ.



ನಿರ್ದೇಶಕರು

ಗಣಿ ಮತ್ತು ಭೂವಿಜ್ಞಾನ ಇಲಾಖೆ